



ಇನ್ನೀಗ ಉದುರುವ ಕೂದಲಿನ ಲೆಕ್ಕ ನಿಂತುಬಿಡಲಿ#

ಪಡೆಯಿರಿ ನರಿಶ್ತ್ ಕೂದಲು, ಪ್ರತಿ ವಾಶ್‌ನಿಂದ ಇವು ಕಾಣಿಸುತ್ತವೆ ಹೆಚ್ಚು ದಟ್ಟ.*

ಡವ್ ಗೊತ್ತು, ಹೆರ್‌ಫಾಲ್* ಆದಾಗಲೆಲ್ಲಾ ನೀವು ಉದುರಿದ ಕೂದಲನ್ನು* ಲೆಕ್ಕ ಮಾಡಲು ಶುರು ಮಾಡುತ್ತೀರಿ! ಈ ರೀತಿ ಉದುರುವ ಕೂದಲು* ಡ್ಯಾಮೇಜಿನ ಲಕ್ಷಣವಿರಬಹುದು. ಟೈ ಮಾಡಿ, ಡವ್ ಹೆರ್‌ಫಾಲ್ ರೆಸ್ಕ್ಯೂ, ನ್ಯೂಟ್ರಿಲಾಕ್ ಆಕ್ಟೀವ್ಸ್ ಯುಕ್ತ. ಇದು ಡ್ಯಾಮೇಜ್ ಕೂದಲಿಗೆ ಬುಡದಿಂದ ಮೇಲಕ್ಕೆ ಪೋಷಣೆ ನೀಡುತ್ತದೆ ಮತ್ತು ಹೆರ್‌ಫಾಲ್# ಕಡಿಮೆ ಮಾಡುತ್ತದೆ. ಆದ್ದರಿಂದ ಇನ್ನೀಗ ಉದುರುವ ಕೂದಲನ್ನು# ಲೆಕ್ಕ ಮಾಡುವುದನ್ನು ಮರೆತೇಬಿಡಿ ಮತ್ತು ಪಡೆಯಿರಿ ಬಲಶಾಲಿ, ಹೆಚ್ಚು ದಟ್ಟವಾಗಿ ಗೋಚರಿಸುವ^ ಕೂದಲು...ಡವ್‌ನ ಪೋಷಣೆಯಿಂದ.



*ಮುರಿಯುವುದರಿಂದ ಆಗುವ ಹೆರ್‌ಫಾಲ್. ^ಲ್ಯಾಬ್ ಟೆಸ್ಟ್‌ಗಳ ಮೇಲೆ ಆಧಾರಿತ ಹೆರ್ ಫಾಲ್ ರೆಸ್ಕ್ಯೂ VS ಸ್ವಚ್ಛಗೊಳಿಸಿಲ್ಲದ ಕೂದಲು.

#ಲ್ಯಾಬ್ ಟೆಸ್ಟ್ ಮೇಲೆ ಆಧಾರಿತ, ಮುರಿಯುವುದರಿಂದ ಆಗುವ ಹೆರ್‌ಫಾಲ್ VS ನಾನ್ ಕಂಡೀಶನಿಂಗ್ ಶ್ಯಾಂಪೂ.